SAMPLE QUESTION PAPER-2019-2020

LEPCHA	Class X	
Time allowed : 3 hours		Maximum Marks : 80
The question paper is divide	ed into four sections:	
Section A : Reading Compr	ehensive	15 marks
Section B: (i) Writing		25 marks
Section C: Applied Gramm	ar	15 marks
Section D: Literature		<u>25 marks</u>

SECTION – A [15marks]

 $\ddot{\rho}_{3}5\ddot{\bar{e}}\bar{e}\bar{e}\bar{s} ~~ \dot{\rho}(\cdot \vec{\Phi} ~~ \dot{\rho}(50, \bar{e}(, \cdot e3, 90, \cdot e3 ~~ e3) ~~ 3)(\overleftarrow{t} ~~ (1^{+})326(\cancel{t} ~~ e17^{+})326(\cancel{t} ~~ e17^{+})326(\cancel{t} ~~ e17^{+})326(\cancel{t} ~~ e18^{+})326(\cancel{t} ~~ e18^{+})326($

- - (ii) ふうぶうみ(ズい(思(※3 ぶい)ス 売(の)売(の)元(と)、(の) 着り)((の))、(ii))、(ii))、(ii))、(ii))、(ii))、(ii))、(iii))((iii)

 - (iv) ぶいる ぶいち ま) えい (そういと3 53 戻 (囚?)

(.ఓట్లు) ((**)**(సం38(థ్ర్))నడ(5గ్ ల్లి డీ)(నే కే(క(5నే. [5x1=5]

- (i) ・モ3、 ゆ) (気ん(・冬) (0・5 5 5 元).
- (ii) $\ddot{\rho}$ (ii) $\ddot{\rho}$ (iii) $\ddot{\rho}$ (iv) $\dot{\rho}$ (iv) $\ddot{\rho}$ (iv) $\dot{\rho}$ (iv) $\ddot{\rho}$ (iv) $\dot{\rho}$ (iv) $\dot{\rho}$
- (iii) $\mathcal{E}(\tilde{E}^{\vee}) = \mathcal{E}(\tilde{E}^{\vee}) = \mathcal{E}(\tilde{E}^{\vee})$
- (iv) $\mathring{\omega}$) $(\overline{\lambda})$ " $\mathring{\mathcal{Z}}$ (\mathfrak{E} " ω ($\mathcal{Z}(\overline{\lambda})$ ($\overline{\mathcal{Z}}(\mathfrak{Z})$))
- (v) ※(#3)スと3も(の)を(の) を()ても(著 (と?)

۵. Z((# ·5 T៍ល្អឺឌូ·N35 ٦.

[1x2=2]

E. 8(+Z) 73(e. U. 8(+Z) 573(e.W.8(73(e.7. 8(+7) 73(e.

(ii) $\mathcal{B}(\hat{E}^{\gamma})$ ($\mathcal{P}(\vec{\Omega})$) $\mathcal{A}(\hat{E}^{\gamma})$ $\mathcal{F}(\vec{\Omega})$ $\mathcal{F}(\vec{\Omega})$

SECTION – B (I)

2.ఓట్రా ((O(>O3నై శ్ క్)న్ క్ 200- 210 శి)క (ట)(హా5న్. [10Marks]

ឧ(ជ៍៑ឧ((ប៊ុ។ ។)ស(ជុំ)((ជុ)ក៍ ជ័)

9ED)

৪(57 ৪(শুণ্ড) হিঞ্চেন্ট জের্ডের ক্রিজিস্য হর্স.

SECTION – B (II)

3.·「てをいちて E((の 栄 (の)5 ズ (&. [5 Marks]

(i) You must choose your friends carefully. You should always take care to be in good company. We feel like doing what our friends do, don't we? We might be well behaved, confident and honest, but if we keep bad company, we will slowly begin to develop bad habits. This is how many people develop bad habits and wrong ways of living.

9ED)

Early rising leads to health and happiness. A men who rises late, can have little rest in the course of the day. Anyone who lies in bed late is compelled to work till a late hour in the evening. He has to go without the evening exercise which is so necessary for his health.

୬୧୦୦

ව්රිය ක්රීම් ක්රීම

SECTION-D

[25marks]

5. Ε.డిస్తా((O(>O3&((x) స్లో(ో0(డీ)(నె 240-300 (గె) కె. క్.డి. [05] - లీ)కే(యి(జిక్గా కె. "(బి" ల్లి(x్. కె. కె. కె. "కడ్ సిడ్ కె. కి. "(బి కె. కె. కి. కి. కి. "(బి కె. కి. కి. కి. కి. కి. డి(5 లే) కె. కె. కె. కి. డి. కి. కి. కి. కె. కి. కి.

- **G**.
 $ω\ddot{ω}$ $ω\ddot{ω}$ ω'<math>ω ω'<math>ω<
 - i.
 $e3\bar{\tau}(n) \otimes (*8(e^{n}) \otimes e^{n}) \otimes e^{n})$
 $e(f8(5\bar{\tau}(5\bar{\tau}(n))) \otimes e^{n}) \otimes e^{n}) \otimes e^{n})$

 - iii. いちを、おろてとろものの、あっていん?

i.&(దో డ్ క్ స్ లె) లె సి(దో ని(గ్ క (దో ఎం) ని(రాలు)) ii.లుని సినిమిలు లైంలు లేంట్లు లైంలు లేంట్లు లేంట్లు లేంట్లు ii.లుని లైంలు లేంట్లు లైంట్లు లేంట్లు లేంట్లు లేంట 6. ౯. &(ళ్లా)నడం కళ్ ల్లి &((నే శేంగ)5నే. [1x3=3]
(i) నంగడా కెనిగి కింగ్ శింగ్ శింగ్ శింగ్ డిల్లా కళ్లా శ్రీం శ్రీం శింగ్ శిం

U..&((* •5) (స్ట్రేజ్) (5) సే. [1x4=4]
i. ૨)(ర్గాన5 సెండ) డ్ •(శాన్రోగ్ల ని3(ది.?)
i. ૨(ర) డి)(డి శా3,ii. 83 ఫ్లో 5 జీశా3 , iii. 5 శావ్లో •(శాశా శా3.iv.5 ఫ్లా •(గో జీ).

i.(高袋・(心 袋((い・(ひま(てた) い))、)、(玉気て や3(い))
 i.(高袋・(い)・米・(モ3,ii.535ピモ3, iii.5米袋・(や茶・モ3.iv.))

 $\textbf{iii.} (\ddot{\boldsymbol{\omega}} \dot{\boldsymbol{z}}_{k}^{c} \boldsymbol{\bar{\boldsymbol{\omega}}} \boldsymbol{\bar{\boldsymbol{\nabla}}} \boldsymbol{\bar{\boldsymbol{\nabla}}} \boldsymbol{\bar{\boldsymbol{\nabla}}} (\boldsymbol{\tilde{\boldsymbol{\nabla}}}) \boldsymbol{\boldsymbol{\tilde{\nabla}}} \boldsymbol{\tilde{\boldsymbol{\tilde{\nabla}}}} \boldsymbol{\boldsymbol{\tilde{\nabla}}} \boldsymbol{\tilde{\boldsymbol{\tilde{\nabla}}}} \boldsymbol{\boldsymbol{\tilde{\nabla}}} \boldsymbol{\tilde{\boldsymbol{\tilde{\nabla}}}} \boldsymbol{\tilde{\boldsymbol{\tilde{\nabla}}}} \boldsymbol{\tilde{\boldsymbol{\tilde{\nabla}}}} \boldsymbol{\tilde{\boldsymbol{\tilde{\nabla}}}} \boldsymbol{\tilde{\tilde{\boldsymbol{\tilde{\nabla}}}}} \boldsymbol{\tilde{\boldsymbol{\tilde{\nabla}}}} \boldsymbol{\tilde{\boldsymbol{\tilde{\tilde{\nabla}}}}} \boldsymbol{\tilde{\boldsymbol{\tilde{\nabla}}}} \boldsymbol{\tilde{\tilde{\boldsymbol{\tilde{\nabla}}}}} \boldsymbol{\tilde{$

i.£5&, ii.\$73, iii.\$50, iv.&(.

.....